

Kerala Gazette No.3 dated 17th January 2017.

**PART I**

**Section iii**



**ಕೇರಳ ಸರ್ಕಾರ**

**ಕಾನೂನು (ಶಾಸನ ರಚನೆ-ಬಿ) ಇಲಾಖೆ**

**ಅಧಿಸೂಚನೆ**

ನಂ. 11946/ಲೆ.ಬಿ. 1/2015/ಕಾನೂನು. ತಿರುವನಂತಪುರಂ,  $\frac{2015, \text{ಆಗಸ್ಟ್ } 22,}{1191 \text{ ಸಿಂಹ } 6/}$   
1937 ಶ್ರಾವಣ 31.

2015 ಆಗಸ್ಟ್ 22ನೇ ದಿನಾಂಕದಂದು ಕೇರಳ ರಾಜ್ಯಪಾಲರು ಪ್ರಖ್ಯಾಪಿಸಿದಂತಹ ಈ ಕೆಳಗಿನ ಅಧ್ಯಾದೇಶವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗುವುದು.

ರಾಜ್ಯಪಾಲರ ಆಜ್ಞಾಪ್ರಕಾರ,

**ಎಸ್. ಕುಮಾರಿ ಸುಧಾ,**

ಕಾನೂನು ಖಾತೆ ವಿಶೇಷ ಕಾರ್ಯದರ್ಶಿ.

## 2015ರ 9ನೇ ಸಂಖ್ಯೆ ಅಧ್ಯಾದೇಶ

### 2015ರ ಮುಂದುವರಿದ ವಿಭಾಗದವರಿಗಿರುವ ಕೇರಳ ರಾಜ್ಯ ಆಯೋಗ ಅಧ್ಯಾದೇಶ

ಭಾರತ ಗಣರಾಜ್ಯದ ಅರುವತ್ತಾರನೇ ವರ್ಷದಲ್ಲಿ ಕೇರಳ ರಾಜ್ಯಪಾಲರಿಂದ ಪ್ರಖ್ಯಾಪಿಸಲ್ಪಟ್ಟಿತು.

ಮುಂದುವರಿದ ವಿಭಾಗದವರಿಗಾಗಿ ಒಂದು ರಾಜ್ಯ ಆಯೋಗವನ್ನು ರೂಪೀಕರಿಸುವುದಕ್ಕೆ ಹಾಗೂ ಅದಕ್ಕೆ ಸಂಬಂಧಿಸಿದ ಅಥವಾ ಅನುಷ್ಠಾಂಗಿಕವಾದ ವಿಷಯಗಳಿಗೆ ವ್ಯವಸ್ಥೆ ಮಾಡುವುದಕ್ಕಿರುವ

ಒಂದು

ಅಧ್ಯಾದೇಶ

ಪೀಠಿಕೆ.—ಮುಂದುವರಿದ ವಿಭಾಗದವರಿಗಾಗಿ ಒಂದು ರಾಜ್ಯ ಆಯೋಗವನ್ನು ರೂಪೀಕರಿಸುವುದಕ್ಕೆ ಹಾಗೂ ಅದಕ್ಕೆ ಸಂಬಂಧಿಸಿದ ಅಥವಾ ಅನುಷ್ಠಾಂಗಿಕವಾದ ವಿಷಯಗಳಿಗೆ ವ್ಯವಸ್ಥೆ ಮಾಡುವುದು ಯುಕ್ತವಾಗಿರುವುದರಿಂದಲೂ;

2015ರ ಮುಂದುವರಿದ ವಿಭಾಗದವರಿಗಿರುವ ಕೇರಳ ರಾಜ್ಯ ಆಯೋಗ ಅಧ್ಯಾದೇಶ (2015ರ 8)ವನ್ನು 2015 ಮೇ 16ನೇ ದಿನಾಂಕದಂದು ಕೇರಳ ರಾಜ್ಯಪಾಲರು ಪ್ರಖ್ಯಾಪಿಸಿದುದರಿಂದಲೂ;

2015 ಜೂನ್ 8ನೇ ದಿನಾಂಕದಂದು ಆರಂಭವಾಗಿ 2015 ಜುಲೈ 30ನೇ ದಿನಾಂಕದಂದು ಮುಕ್ತಾಯವಾದ ಕೇರಳ ರಾಜ್ಯ ವಿಧಾನಸಭೆಯ ಅಧಿವೇಶನದ ಕಾಲಾವಧಿಯಲ್ಲಿ ಪ್ರಸ್ತುತ ಅಧ್ಯಾದೇಶದ ಬದಲು ರಾಜ್ಯ ವಿಧಾನಸಭೆಯ ಒಂದು ಅಧಿನಿಯಮವನ್ನು ತರುವುದಕ್ಕಿರುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲು ಹಾಗೂ ಅಂಗೀಕರಿಸಲು ಸಾಧ್ಯವಾಗದಿರುವುದರಿಂದಲೂ;

ಭಾರತ ಸಂವಿಧಾನದ 213ನೇ ಅನುಚ್ಛೇದದ (2)ನೇ ಖಂಡದ ಉಪಖಂಡ (ಎ)ಯ ಪ್ರಕಾರ 2015ರ ಮುಂದುವರಿದ ವಿಭಾಗದವರಿಗಿರುವ ಕೇರಳ ರಾಜ್ಯ ಆಯೋಗ ಅಧ್ಯಾದೇಶ (2015ರ 8)ಕ್ಕೆ 2015 ಜುಲೈ 20ನೇ ದಿನಾಂಕದಂದು ಪ್ರಾಬಲ್ಯವಿಲ್ಲದಾಗುವುದರಿಂದಲೂ;

ಪ್ರಸ್ತುತ ಅಧ್ಯಾದೇಶದ ನಿಬಂಧನೆಗಳನ್ನು ಜಾರಿಯಲ್ಲಿರಿಸದಿದ್ದಲ್ಲಿ ತೊಂದರೆಗಳು ಉಂಟಾಗಬಹುದಾದುದರಿಂದಲೂ;

ಕೇರಳ ರಾಜ್ಯ ವಿಧಾನಸಭೆಯು ಅಧಿವೇಶನದಲ್ಲಿಲ್ಲದಿರುವುದರಿಂದಲೂ ಮತ್ತು ತಾನು ತುರ್ತು ಕ್ರಮ ಕೈಗೊಳ್ಳುವ ಅವಶ್ಯಕವಾದ ಸನ್ನಿವೇಶವು ಜಾರಿಯಲ್ಲಿದೆಯೆಂದು ಕೇರಳ ರಾಜ್ಯಪಾಲರಿಗೆ ಮನವರಿಕೆಯಾಗಿರುವುದರಿಂದಲೂ;

ಈಗ, ಆದುದರಿಂದ, ಭಾರತದ ಸಂವಿಧಾನದ 213ನೇ ಅನುಚ್ಛೇದದ ಖಂಡ (1)ರ ಪ್ರಕಾರ ನೀಡಲ್ಪಟ್ಟ ಅಧಿಕಾರಗಳನ್ನು ವಿನಿಯೋಗಿಸಿ, ಕೇರಳ ರಾಜ್ಯಪಾಲರು ಈ ಕೆಳಗಿನ ಅಧ್ಯಾದೇಶವನ್ನು ಪ್ರಖ್ಯಾಪಿಸಲು ಇಚ್ಛಿಸುವರು:—

### ಅಧ್ಯಾಯ I

#### ಪ್ರಾರಂಭ

1. ಸಣ್ಣ ಹೆಸರು ಮತ್ತು ಪ್ರಾರಂಭ.—(1) ಈ ಅಧ್ಯಾದೇಶವನ್ನು 2015ರ ಮುಂದುವರಿದ ವಿಭಾಗದವರಿಗಿರುವ ಕೇರಳ ರಾಜ್ಯ ಆಯೋಗ ಅಧ್ಯಾದೇಶ ಎಂದು ಕರೆಯಬಹುದು.

(2) ಇದು 2015 ಮೇ 16ನೇ ದಿನಾಂಕದಂದು ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು.

2. ನಿರ್ವಚನಗಳು.—ಈ ಅಧ್ಯಾದೇಶದಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸದಿದ್ದಲ್ಲಿ,—

(ಎ) “ಆಯೋಗ” ಎಂದರೆ, 3ನೇ ವಿಭಾಗ ಪ್ರಕಾರ ರೂಪೀಕರಿಸಲಾದ ಮುಂದುವರಿದ ವಿಭಾಗದವರಿಗಿರುವ ಕೇರಳ ರಾಜ್ಯ ಆಯೋಗ ಎಂದರ್ಥ;

(ಬಿ) “ಮುಂದುವರಿದ ವಿಭಾಗ” ಎಂದರೆ, ಸರಕಾರ ಗಜೆಟ್ ಅಧಿಸೂಚನೆ ಮುಖೇನ ಪ್ರಕಟಿಸುವ 9ನೇ ವಿಭಾಗದ (ಎ) ಖಂಡ ಪ್ರಕಾರ ಆಯೋಗವು ಗುರುತಿಸಿರುವ ಮುಂದುವರಿದ ವಿಭಾಗಗಳ ಪಟ್ಟಿಯಲ್ಲಿ ಒಳಗೊಂಡಿರುವ ಯಾವುದೇ ವಿಭಾಗ ಎಂದರ್ಥ;

(ಸಿ) “ಸರಕಾರ” ಎಂದರೆ, ಕೇರಳ ಸರಕಾರ ಎಂದರ್ಥ;

(ಡಿ) “ಸದಸ್ಯ” ಎಂದರೆ, ಆಯೋಗದ ಒಬ್ಬ ಸದಸ್ಯ ಎಂದರ್ಥ ಹಾಗೂ ಅದರಲ್ಲಿ ಚೀರ್‌ಪರ್ಸನ್ ಒಳಗೊಳ್ಳುವರು;

(ಇ) “ನಿಗದಿಪಡಿಸಿದ” ಎಂದರೆ, ಈ ಅಧ್ಯಾದೇಶದ ಕೆಳಗೆ ರಚಿಸಲ್ಪಟ್ಟ ನಿಯಮಗಳಿಗನುಗುಣವಾಗಿ ನಿಗದಿಪಡಿಸಲಾದ ಎಂದರ್ಥ.

## ಅಧ್ಯಾಯ II

ಮುಂದುವರಿದ ವಿಭಾಗದವರಿಗಿರುವ ಕೇರಳ ರಾಜ್ಯ ಆಯೋಗ

3. ಮುಂದುವರಿದ ವಿಭಾಗದವರಿಗಿರುವ ಕೇರಳ ರಾಜ್ಯ ಆಯೋಗದ ರಚನೆ.—(1)  
ರಾಜ್ಯ ಸರಕಾರವು, ಈ ಅಧ್ಯಾದೇಶದ ಪ್ರಾರಂಭ ದಿನಾಂಕದ ನಂತರ, ಅದಷ್ಟು ಬೇಗನೆ, ಗಜೆಟ್ ಅಧಿಸೂಚನೆ ಮುಖೇನ, “ಮುಂದುವರಿದ ವಿಭಾಗದವರಿಗಿರುವ ಕೇರಳ ರಾಜ್ಯ ಆಯೋಗ” ಎಂದು ಕರೆಯಲ್ಪಡುವ ಒಂದು ನಿಕಾಯವನ್ನು, ಈ ಅಧ್ಯಾದೇಶದ ಪ್ರಕಾರ ಅದಕ್ಕೆ ನೀಡಲ್ಪಟ್ಟ ಅಧಿಕಾರಗಳನ್ನು ವಿನಿಯೋಗಿಸಲು ಹಾಗೂ ಕರ್ತವ್ಯಗಳನ್ನು ನಿರ್ವಹಿಸಲು ರಚಿಸತಕ್ಕದ್ದು.

(2) ಸರಕಾರ ನಾಮನಿರ್ದೇಶಿತ ಈ ಕೆಳಗಿನ ಸದಸ್ಯರುಗಳು ಆಯೋಗದಲ್ಲಿ ಇರತಕ್ಕದ್ದು, ಅದೇನೆಂದರೆ:—

(ಎ) ಸರ್ವೋಚ್ಚನ್ಯಾಯಾಲಯದಲ್ಲಿ ಅಥವಾ ಉಚ್ಚನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿರುವ ಅಥವಾ ನ್ಯಾಯಾಧೀಶರಾಗಿದ್ದ ಒಬ್ಬ ವ್ಯಕ್ತಿ ಅವರು ಆಯೋಗದ ಚೀಫ್‌ಪರ್ಸನ್ ಆಗಿರತಕ್ಕದ್ದು;

(ಬಿ) ಸರಕಾರ ನಾಮನಿರ್ದೇಶಿತ, ಮುಂದುವರಿದ ವಿಭಾಗಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ವಿಶೇಷ ಜ್ಞಾನವನ್ನು ಹೊಂದಿರುವ ಮುಂದುವರಿದ ವಿಭಾಗಕ್ಕೆ ಸೇರಿದ ಇಬ್ಬರು ಸದಸ್ಯರುಗಳು;

(ಸಿ) ಸರಕಾರಿ ಹೆಚ್ಚುವರಿ ಕಾರ್ಯದರ್ಶಿ ಅಥವಾ ಸರಕಾರಿ ಹೆಚ್ಚುವರಿ ಕಾರ್ಯದರ್ಶಿಯ ದರ್ಜೆಯಲ್ಲಿ ಮೂರು ವರ್ಷಕ್ಕಿಂತ ಕಡಿಮೆಯಲ್ಲದೆ ಸೇವೆ ಸಲ್ಲಿಸಿದ ಒಬ್ಬ ವ್ಯಕ್ತಿ, ಅವರು ಆಯೋಗದ ಸದಸ್ಯ ಕಾರ್ಯದರ್ಶಿ ಆಗಿರತಕ್ಕದ್ದು.

4. ಚೀಫ್‌ಪರ್ಸನ್ ಮತ್ತು ಸದಸ್ಯರ ಪದಾವಧಿ ಮತ್ತು ಸೇವಾ ಷರತ್ತುಗಳು.—(1)  
ಪ್ರತಿಯೊಬ್ಬ ಸದಸ್ಯನಿಗೆ ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಮೂರು ವರ್ಷಗಳ ಕಾಲಾವಧಿಯ ವರೆಗೆ ಅಧಿಕಾರದಲ್ಲಿರಬಹುದಾಗಿದೆ.

(2) ಆಯೋಗದ ಚೀಫ್‌ಪರ್ಸನ್ ಅಥವಾ ಸದಸ್ಯನು, ಯಾವುದೇ ಸಮಯದಲ್ಲಿ, ಸರಕಾರಕ್ಕೆ ಲಿಖಿತ ಬರಹ ಮೂಲಕ ತನ್ನ ಹುದ್ದೆಗೆ ರಾಜೀನಾಮೆ ನೀಡಬಹುದು.

(3) ಸರಕಾರವು, ಚೀಫ್‌ಪರ್ಸನ್ ಅಥವಾ ಒಬ್ಬ ಸದಸ್ಯನನ್ನು ಅಧಿಕಾರದಿಂದ ಆತನು,—

(ಎ) ಅವಿಮುಕ್ತ ದಿವಾಳಿಯಾಗಿದ್ದಲ್ಲಿ; ಅಥವಾ

(ಬಿ) ಸರಕಾರದ ಅಭಿಪ್ರಾಯದಲ್ಲಿ, ನೈತಿಕ ಪತನವನ್ನೊಳಗೊಂಡ ಒಂದು ಅಪರಾಧಕ್ಕಾಗಿ ಅಫರಾಧಿಯೆಂದು ನಿರ್ದೇಶನಾಗಿದ್ದು ಕಾರಾಗೃಹವಾಸದಿಂದ ಶಿಕ್ಷಿಸಲ್ಪಟ್ಟಿದ್ದಲ್ಲಿ; ಅಥವಾ

(ಸಿ) ಅಸ್ವಸ್ಥ ಚಿತ್ತವಿರುವವನಾಗಿದ್ದಲ್ಲಿ ಮತ್ತು ಸಕ್ಷಮ ನ್ಯಾಯಾಲಯದಿಂದ ಆ ರೀತಿ ಘೋಷಿಸಿದ್ದಲ್ಲಿ; ಅಥವಾ

(ಡಿ) ಕಾರ್ಯನಿರ್ವಹಿಸಲು ಅಸಮೃತ್ತಿಸಿದ್ದಲ್ಲಿ ಅಥವಾ ಕಾರ್ಯನಿರ್ವಹಿಸಲು ಅಸಮರ್ಥನಾಗಿದ್ದಲ್ಲಿ; ಅಥವಾ

(ಇ) ಆಯೋಗದಿಂದ ಅನುಮತಿ ಪಡೆಯದೆ ಆಯೋಗದ ಮೂರು ಸಭೆಗಳಿಗೆ ನಿರಂತರವಾಗಿ ಹಾಜರಾಗದಿದ್ದಲ್ಲಿ; ಅಥವಾ

(ಎಫ್) ಆತನು ಆ ಅಧಿಕಾರದಲ್ಲಿ ಮುಂದುವರಿಯುವುದರಿಂದ ಮುಂದುವರಿದ ವಿಭಾಗಗಳ ಹಿತ್ತಾಸಕ್ತಿಗೆ ಅಥವಾ ಸಾರ್ವಜನಿಕ ಹಿತಾಸಕ್ತಿಗೆ ಹಾನಿಕರವಾಗುವಂತೆ, ಚೀಫ್‌ಪರ್ಸನ್ ಅಥವಾ ಸದಸ್ಯನೆಂಬ ಸ್ಥಾನವನ್ನು ಆತನು ದುರುಪಯೋಗಪಡಿಸಿರುವನೆಂದು ಸರಕಾರವು ಅಭಿಪ್ರಾಯಪಟ್ಟರೆ

ತೊಲಗಿಸಬಹುದಾಗಿದೆ.

ಆದರೆ, ಈ ಉಪ-ವಿಭಾಗ ಪ್ರಕಾರ ಯಾವುದೇ ವ್ಯಕ್ತಿಯನ್ನು, ಆ ವಿಷಯದಲ್ಲಿ ಆತನಿಗೆ ಅಹವಾಲುಗಳನ್ನು ಹೇಳಿಕೊಳ್ಳಲು ಒಂದು ಅವಕಾಶವನ್ನು ಕೊಡದೆ ತೆಗೆದುಹಾಕತಕ್ಕದ್ದಲ್ಲ.

(4) (2)ನೇ ಉಪ-ವಿಭಾಗದ ಕೆಳಗೆ ಅಥವಾ ಇತರ ರೀತಿಯಲ್ಲಿ ಉಂಟಾದ ಒಂದು ತೆರವನ್ನು ಹೊಸ ನಾಮ ನಿರ್ದೇಶನದ ಮೂಲಕ, ಸರಕಾರ ಭರ್ತಿಮಾಡತಕ್ಕದ್ದು.

(5) ಚೀಫ್‌ಪರ್ಸನ್ ಮತ್ತು ಇತರ ಸದಸ್ಯರಿಗೆ ನೀಡಬೇಕಾದ ವೇತನ ಮತ್ತು ಭತ್ಯೆಗಳು ಮತ್ತು ಅವರ ಸೇವೆಯ ಇತರ ನಿಬಂಧನೆಗಳು ಹಾಗೂ ಷರತ್ತುಗಳು ನಿಗದಿಪಡಿಸಬಹುದಾದ ಪ್ರಕಾರ ಆಗಿರತಕ್ಕದ್ದು.

5. ಆಯೋಗದ ಅಧಿಕಾರಿಗಳು ಹಾಗೂ ಇತರ ನೌಕರರು.—(1) ಆಯೋಗದ ದಕ್ಷವಾದ ಕಾರ್ಯ ನಿರ್ವಹಣೆಗೆ ಅವಶ್ಯವಾಗಬಹುದಾದಂತಹ ಅಧಿಕಾರಿಗಳನ್ನು ಹಾಗೂ ನೌಕರರನ್ನು ಸರಕಾರವು ಒದಗಿಸತಕ್ಕದ್ದು.

(2) ಆಯೋಗದ ಅಗತ್ಯಕ್ಕಾಗಿ ನೇಮಕಮಾಡಲ್ಪಟ್ಟ ಅಧಿಕಾರಿಗಳಿಗೆ ಮತ್ತು ಇತರ ನೌಕರರಿಗೆ ನೀಡಬೇಕಾದ ವೇತನ ಮತ್ತು ಭತ್ಯೆಗಳು ಮತ್ತು ಅವರ ಸೇವಾ ನಿಬಂಧನೆಗಳು ಮತ್ತು ಷರತ್ತುಗಳು ನಿಗದಿಪಡಿಸಬಹುದಾದ ಪ್ರಕಾರ ಆಗಿರತಕ್ಕದ್ದು.

6. ವೇತನಗಳು, ಭತ್ಯೆಗಳು ಮತ್ತು ಆಡಳಿತ ಖರ್ಚುಗಳನ್ನು ಗ್ರ್ಯಾಂಟುಗಳಿಂದ ಸಂದಾಯ ಮಾಡಬೇಕೆಂದು.—ಚೀಫ್‌ಪರ್ಸನಿಗೆ ಮತ್ತು ಸದಸ್ಯರಿಗೆ ನೀಡಬೇಕಾದ ವೇತನಗಳು ಮತ್ತು ಭತ್ಯೆಗಳು ಮತ್ತು 5ನೇ ವಿಭಾಗದಲ್ಲಿ ಉಲ್ಲೇಖಿಸಲಾದ ಅಧಿಕಾರಿಗಳಿಗೆ ಮತ್ತು ಇತರ ನೌಕರರಿಗೆ ಸಂದಾಯ ಮಾಡಬೇಕಾದ ವೇತನ, ಭತ್ಯೆಗಳು ಮತ್ತು ಪಿಂಚಣಿಯನ್ನೊಳಗೊಂಡು ಆಡಳಿತ ಖರ್ಚುಗಳನ್ನು, 15ನೇ ವಿಭಾಗದ (1)ನೇ ಉಪ-ವಿಭಾಗದಲ್ಲಿ ಉಲ್ಲೇಖಿಸಲಾದ ಗ್ರ್ಯಾಂಟುಗಳಿಂದ ಸಂದಾಯಮಾಡತಕ್ಕದ್ದು.

7. ತೆರವುಗಳು ವೊದಲಾದವುಗಳು ಆಯೋಗದ ವ್ಯವಹರಣೆಗಳನ್ನು ಅಸಿಂಧುಗೊಳಿಸತಕ್ಕದ್ದಲ್ಲವೆಂದು.—ಆಯೋಗದ ರಚನೆಯಲ್ಲಿನ ನ್ಯೂನತೆಯಿಂದ ಅಥವಾ ಆಯೋಗದಲ್ಲಿ ಅಸ್ತಿತ್ವದಲ್ಲಿರುವ ತೆರವಿನಿಂದಾಗಿ ಆಯೋಗದ ಯಾವುದೇ ಕ್ರಮ ಅಥವಾ ವ್ಯವಹರಣೆಯು ಅಸಿಂಧುವಾಗುವುದಲ್ಲ.

8. ಆಯೋಗವು ಪ್ರಕ್ರಿಯೆಗಳನ್ನು ಕ್ರಮಬದ್ಧಗೊಳಿಸಬೇಕೆಂದು.—(1) ಚೀಫ್‌ಪರ್ಸನ್ ಯುಕ್ತವೆಂದು ಭಾವಿಸುವಂತಹ ಸಮಯ ಮತ್ತು ಸ್ಥಳದಲ್ಲಿ, ಅವಶ್ಯವಿರುವಾಗಲೆಲ್ಲಾ ಆಯೋಗವು ಸಭೆ ಸೇರತಕ್ಕದ್ದು:

ಅದರೆ ಕನಿಷ್ಠ ಪಕ್ಷ ಮೂರು ತಿಂಗಳಿಗೊಮ್ಮೆಯಾದರೂ ಅಂತಹ ಸಭೆ ಸೇರತಕ್ಕದ್ದು.

(2) ಆಯೋಗಕ್ಕೆ ಅದರ ಸ್ವಂತ ಪ್ರಕ್ರಿಯೆಗಳನ್ನು ಕ್ರಮಬದ್ಧಗೊಳಿಸುವ ಅಧಿಕಾರವಿರುವುದಾಗಿದೆ.

(3) ಆಯೋಗದ ಎಲ್ಲಾ ಆದೇಶಗಳನ್ನು ಮತ್ತು ತೀರ್ಮಾನಗಳನ್ನು ಸದಸ್ಯ-ಕಾರ್ಯದರ್ಶಿ ಅಥವಾ ಸದಸ್ಯ-ಕಾರ್ಯದರ್ಶಿಯವರು ಇದರ ಪರವಾಗಿ ಕ್ರಮಬದ್ಧವಾಗಿ ಲಿಖಿತ ಮುಖೇನ ಅಧಿಕೃತಗೊಳಿಸಿದ ಆಯೋಗದ ಇತರ ಯಾವುದೇ ಉದ್ಯೋಗಸ್ಥನು ಪ್ರಮಾಣೀಕರಿಸತಕ್ಕದ್ದು.

### ಅಧ್ಯಾಯ III

ಆಯೋಗದ ಅಧಿಕಾರಗಳು ಮತ್ತು ಕರ್ತವ್ಯಗಳು

9. ಆಯೋಗದ ಕರ್ತವ್ಯಗಳು.—ಆಯೋಗವು ಈ ಕೆಳಗಿನ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದಾಗಿದೆ, ಅದೇನೆಂದರೆ:—

9(ಎ) ಕೇರಳ ರಾಜ್ಯದಲ್ಲಿರುವ ಮುಂದುವರಿದ ವಿಭಾಗದವರನ್ನು ಗುರುತಿಸಿ ಒಂದು ಪಟ್ಟಿಯನ್ನು ತಯಾರಿಸಿ ಸರಕಾರಕ್ಕೆ ಸಲ್ಲಿಸುವುದು;

(ಬಿ) ಮುಂದುವರಿದ ವಿಭಾಗಗಳಲ್ಲಿ ಆರ್ಥಿಕವಾಗಿ ಹಿಂದುಳಿದವರ ಸಮಸ್ಯೆಗಳನ್ನು ಅಧ್ಯಯನಮಾಡುವುದು ಹಾಗೂ ವಿಶ್ಲೇಷಿಸುವುದು ಹಾಗೂ ಕಲ್ಯಾಣ ಕಾರ್ಯಗಳಿಗೆ ಶಿಫಾರಸುಮಾಡುವುದು;

(ಸಿ) ಮುಂದುವರಿದ ವಿಭಾಗವಾಗಿ ಒಳಗೊಳ್ಳಿಸಬೇಕೆಂಬ ಯಾವುದೇ ವಿಭಾಗದ ಕೋರಿಕೆಗಳನ್ನು ಪರಿಶೀಲಿಸುವುದು ಹಾಗೂ ಅದಕ್ಕೆ ಸಂಬಂಧಿಸಿದ ದೂರುಗಳನ್ನು ಆಲಿಸುವುದು ಹಾಗೂ ಸೂಕ್ತವೆಂದು ಭಾವಿಸುವಂತಹ ಸಲಹೆಗಳನ್ನು ಸರಕಾರಕ್ಕೆ ನೀಡುವುದು;

(ಡಿ) ಮುಂದುವರಿದ ವಿಭಾಗದವರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಿರುವ ಯೋಜನಾ ಕಾರ್ಯದಲ್ಲಿ ಭಾಗವಹಿಸುವುದು ಮತ್ತು ಸಲಹೆ ನೀಡುವುದು ಮತ್ತು ರಾಜ್ಯದಲ್ಲಿ ಅವರ ಅಭಿವೃದ್ಧಿಯಲ್ಲಿ ಉಂಟಾಗಿರುವ ಪ್ರಗತಿಯ ಮೌಲ್ಯನಿರ್ಣಯ ಮಾಡುವುದು;

(ಇ) ಮುಂದುವರಿದ ವಿಭಾಗದವರ ಕಲ್ಯಾಣ ಮತ್ತು ಸಾಮಾಜಿಕ-ಆರ್ಥಿಕ ಪ್ರಗತಿಗಿರುವ ವ್ಯವಸ್ಥೆಗಳನ್ನು ಮತ್ತು ಇತರ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಕ್ಕಾಗಿ ಸರಕಾರವು ಕೈಗೊಳ್ಳಬೇಕಾದಂತಹ ಕ್ರಮಗಳಿಗೆ ಸಂಬಂಧಿಸಿ ಶಿಫಾರಸು ಮಾಡುವುದು ಮತ್ತು ವಾರ್ಷಿಕವಾಗಿಯೂ ಅಥವಾ ಆಯೋಗವು ಯುಕ್ತವೆಂದು ಭಾವಿಸುವಂತಹ ಸಮಯದಲ್ಲೂ ಸರಕಾರಕ್ಕೆ ವರದಿ ಸಲ್ಲಿಸುವುದು;

(ಎಫ್) ಮುಂದುವರಿದ ವಿಭಾಗದವರ ಸಾಮಾಜಿಕ-ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಅಧ್ಯಯನ, ಸಂಶೋಧನೆ, ವಿಶ್ಲೇಷಣೆ ಇತ್ಯಾದಿಗಳನ್ನು ಮಾಡುವುದು;

(ಜಿ) ಮುಂದುವರಿದ ವಿಭಾಗದವರಿಗೆ ಸಂಬಂಧಿಸಿದಂತೆ ಸರಕಾರ ಕೈಗೊಳ್ಳಬೇಕಾದ ಸೂಕ್ತಕ್ರಮಗಳನ್ನು ಸೂಚಿಸುವುದು;

(ಎಚ್) ಮುಂದುವರಿದ ವಿಭಾಗದವರಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತು, ವಿಶ್ಲೇಷವಾಗಿ ಅವರು ಎದುರಿಸುತ್ತಿರುವ ತೊಂದರೆಗಳ ಕುರಿತು, ಸರಕಾರಕ್ಕೆ ನಿಯತಕಾಲಿಕವಾಗಿ ಅಥವಾ ಪ್ರತ್ಯೇಕವಾಗಿ ವರದಿ ಸಲ್ಲಿಸುವುದು;

(ಐ) ಮುಂದುವರಿದ ವಿಭಾಗದವರ ಸಂರಕ್ಷಣೆ, ಕಲ್ಯಾಣ, ಅಭಿವೃದ್ಧಿ ಮತ್ತು ಪ್ರಗತಿಗೆ ಸಂಬಂಧಿಸಿ, ನಿಗದಿಪಡಿಸಬಹುದಾದಂತಹ ಇತರ ಕರ್ತವ್ಯಗಳನ್ನು ನಿರ್ವಹಿಸುವುದು;

(ಜೆ) ಮುಂದುವರಿದ ವಿಭಾಗದವರಿಗೆ ಸಂಬಂಧಿಸಿ ಸರಕಾರ ವಹಿಸಿಕೊಡುವ ಬೇರೆಯಾವುದೇ ಕಾರ್ಯವನ್ನು ಮಾಡುವುದು.

10. ಪ್ರಮಾಣ ಪತ್ರ.—ರಾಜ್ಯ ಮುಂದುವರಿದ ವಿಭಾಗ ಆಯೋಗದ ಶಿಫಾರಸು ಪ್ರಕಾರ, ರಾಜ್ಯದಲ್ಲಿ ವಾಸಿಸುವ ಮುಂದುವರಿದ ವಿಭಾಗಕ್ಕೊಳಪಟ್ಟವರಿಗೆ ರಾಜ್ಯ ಸರಕಾರ ನಿಗದಿಪಡಿಸಬಹುದಾದ ರೀತಿ ಮತ್ತು ನಮೂನೆಯಲ್ಲಿ ಮುಂದುವರಿದ ವಿಭಾಗ ಎಂಬ ಪ್ರಮಾಣ ಪತ್ರವನ್ನು ನೀಡತಕ್ಕದ್ದು.

11. ವರದಿಯನ್ನು ಮಂಡಿಸುವುದು.—ರಾಜ್ಯ ಸರಕಾರವು, 9ನೇ ವಿಭಾಗದ (ಇ) ಖಂಡದಲ್ಲಿ ಉಲ್ಲೇಖಿಸಲಾದಂತಹ ವರದಿಗಳನ್ನು, ಅದರ ಮೇಲೆ ಕೈಗೊಂಡ ಅಥವಾ ಕೈಗೊಳ್ಳಲು ಉದ್ದೇಶಿಸಿದಂತಹ ಕ್ರಮಗಳು ಮತ್ತು ಶಿಫಾರಸುಗಳನ್ನು ಸ್ವೀಕರಿಸದಿರುವುದಕ್ಕಿರುವ ಕಾರಣಗಳು ಯಾವುದಾದರೂ ಇದ್ದಲ್ಲಿ, ಅದನ್ನು ಸ್ಪಷ್ಟೀಕರಿಸುತ್ತಾ ವಿಧಾನಸಭೆಯ ಸಮಕ್ಷದಲ್ಲಿ ಮಂಡಿಸತಕ್ಕದ್ದು.

12. ಆಯೋಗದ ಅಧಿಕಾರಗಳು.—(1) ಆಯೋಗಕ್ಕೆ 9ನೇ ವಿಭಾಗದ ಕೆಳಗೆ ಅದರ ಕರ್ತವ್ಯಗಳನ್ನು ನಿರ್ವಹಿಸುವಾಗ, ಒಂದು ಮೊಕದ್ದಮೆಯ ವಿಚಾರಣೆ ಮಾಡುವಾಗ ಒಂದು ಸಿವಿಲ್ ನ್ಯಾಯಾಲಯಕ್ಕಿರುವ ಎಲ್ಲಾ ಅಧಿಕಾರಗಳು, ಪ್ರತ್ಯೇಕವಾಗಿ ಈ ಕೆಳಗಿನ ವಿಷಯಗಳಿಗೆ ಸಂಬಂಧಿಸಿ ಇರುವುದಾಗಿದೆ, ಅದೇನೆಂದರೆ:—

(ಎ) ರಾಜ್ಯದ ಯಾವುದೇ ಭಾಗದಿಂದ ಯಾವನೇ ವ್ಯಕ್ತಿಯನ್ನು ಕರೆಯಿಸುವುದು ಮತ್ತು ಹಾಜರಾಗುವಂತೆ ಒತ್ತಾಯಿಸುವುದು ಮತ್ತು ಪ್ರಮಾಣವಚನದ ಮೇಲೆ ವಿಚಾರಣೆ ಮಾಡುವುದು;

(ಬಿ) ಯಾವುದೇ ದಾಖಲೆಗಳನ್ನು ಕಂಡುಹಿಡಿಯಲು ಮತ್ತು ಹಾಜರುಪಡಿಸಲು ಆಗತ್ಯಪಡಿಸುವುದು;

(ಸಿ) ಶಪಥ ಪತ್ರಗಳ ಮೇಲೆ ಸಾಕ್ಷ್ಯವನ್ನು ಪಡೆಯುವುದು;

(ಡಿ) ಯಾವುದೇ ನ್ಯಾಯಾಲಯದಿಂದ ಅಥವಾ ಅಫೀಸಿನಿಂದ ಯಾವುದೇ ಸಾರ್ವಜನಿಕ ದಾಖಲೆ ಅಥವಾ ಅದರ ಪ್ರತಿಯನ್ನು ಕೋರುವುದು;

(ಇ) ಸಾಕ್ಷಿಗಾರರನ್ನು ವಿಚಾರಣೆ ಮಾಡುವುದು ಮತ್ತು ದಾಖಲೆಗಳನ್ನು ಪರೀಕ್ಷಿಸುವುದು;



(ಎಫ್) ನಿಗದಿಪಡಿಸಬಹುದಾದಂತಹ ಯಾವುದೇ ಇತರ ವಿಷಯಗಳು.

(2) ಆಯೋಗವು, ತನಿಖೆಗೆ ಸಂಬಂಧಿಸಿದ ಸಾಕ್ಷ್ಯಪಡೆಯುವ ಉದ್ದೇಶಕ್ಕಾಗಿ ರಾಜ್ಯ ಸರ್ಕಾರದ ಯಾವುದೇ ಉದ್ಯೋಗಸ್ಥನ ಅಥವಾ ತನಿಖಾ ಏಜನ್ಸಿಯ ಸೇವೆಯನ್ನು ಪಡೆಯಬಹುದಾಗಿದೆ.

(3) (2)ನೇ ಉಪ-ವಿಭಾಗ ಪ್ರಕಾರ ಯಾವ ಉದ್ಯೋಗಸ್ಥನ ಅಥವಾ ತನಿಖಾ ಏಜನ್ಸಿಯ ಸೇವೆಯನ್ನು ಪ್ರಯೋಜನಗೊಳಿಸಿರುವುದೋ ಆ ಉದ್ಯೋಗಸ್ಥ ಅಥವಾ ಏಜನ್ಸಿಯು ಅದಕ್ಕೆ ಸಂಬಂಧಿಸಿದ ತನಿಖೆಯನ್ನು ನಡೆಸಿ ಸಾಕ್ಷ್ಯ ಪಡೆಯತಕ್ಕದ್ದು ಹಾಗೂ ಅದಕ್ಕೆ ಸಂಬಂಧಿಸಿದ ವರದಿಯನ್ನು, ಆಯೋಗವು ಇದಕ್ಕಾಗಿ ನಿರ್ಧರಿಸುವ ಕಾಲಾವಧಿಯೊಳಗೆ, ಆಯೋಗಕ್ಕೆ ಸಲ್ಲಿಸತಕ್ಕದ್ದು.

(4) (3)ನೇ ಉಪ-ವಿಭಾಗ ಪ್ರಕಾರ ಸಲ್ಲಿಸಿದ ವರದಿ ಪ್ರಕಾರದ ಯಾವುದೇ ತೀರ್ಮಾನ ಅಥವಾ ವರದಿಯ ನಿಜಸ್ಥಿತಿಯ ಖಚಿತತೆ ಸಂಬಂಧಿಸಿ ಆಯೋಗವು ಸ್ವತಃ ಮನದಟ್ಟುಮಾಡಿಕೊಳ್ಳತಕ್ಕದ್ದು ಹಾಗೂ ಈ ಉದ್ದೇಶಕ್ಕಾಗಿ ಸಾಕ್ಷ್ಯ ಪಡೆದ ಅಥವಾ ಅದಕ್ಕೆ ನೆರವು ನೀಡಿದ ಯಾವುದೇ ವ್ಯಕ್ತಿಯ ವಿಚಾರಣೆಯು ಒಳಗೊಂಡು ಅದಕ್ಕೆ ಯುಕ್ತವೆಂದು ತೋರುವ ತನಿಖೆಯನ್ನು ನಡೆಸಬಹುದಾಗಿದೆ.

13. ವ್ಯಕ್ತಿಗಳು ಆಯೋಗಕ್ಕೆ ನೀಡುವ ಹೇಳಿಕೆಗಳು.—ಒಬ್ಬ ವ್ಯಕ್ತಿಯು ವಿಚಾರಣೆಯ ಸಮಯದಲ್ಲಿ ಆಯೋಗದ ಮುಂದೆ ಆತನಿಗೆ ಸಂಬಂಧಿಸಿದಂತೆ ನೀಡುವ ಹೇಳಿಕೆ, ಅಂತಹ ಹೇಳಿಕೆಯ ಮುಖೇನ ಸುಳ್ಳು ಸಾಕ್ಷ್ಯವನ್ನು ನೀಡಿದುದಕ್ಕಿರುವ ಪ್ರಾಸಿಕ್ಯೂಷನ್ ಕ್ರಮದ ಹೊರತು, ಯಾವುದೇ ಸಿವಿಲ್ ನ್ಯಾಯಾಲಯದಲ್ಲಿ ಅಥವಾ ಕ್ರಿಮಿನಲ್ ನ್ಯಾಯಾಲಯದಲ್ಲಿ ಇರುವ ಕ್ರಮಗಳಲ್ಲಿ ಪ್ರಸ್ತುತ ವ್ಯಕ್ತಿಯ ವಿರುದ್ಧ ಬಳಸತಕ್ಕದ್ದಲ್ಲ:

ಆದರೆ, ಆ ಹೇಳಿಕೆಯು,—

(ಎ) ಆಯೋಗವು ಆ ವ್ಯಕ್ತಿಯೊಡನೆ ಉತ್ತರ ನೀಡಬೇಕೆಂದು ಅಗತ್ಯಪಟ್ಟ ಒಂದು ಪ್ರಶ್ನೆಗೆ ಉತ್ತರವಾಗಿ ನೀಡಿರುವುದು; ಅಥವಾ

(ಬಿ) ವಿಚಾರಣೆಯ ವಿಷಯಕ್ಕೆ ಸಂಬಂಧಪಟ್ಟಿರುವುದು;

ಆಗಿರತಕ್ಕದ್ದು.

14. ಪ್ರತಿಕೂಲ ಪ್ರಭಾವಬೀರಬಹುದಾದ ವ್ಯಕ್ತಿಗಳನ್ನು ಆಲಿಸಬೇಕೆಂದು.—ವಿಚಾರಣೆಯ ಯಾವುದೇ ಹಂತದಲ್ಲಿ, ಆಯೋಗವು,—

(ಎ) ಯಾವುದೇ ವ್ಯಕ್ತಿಯ ನಡತೆಯ ಕುರಿತು ತನಿಖೆ ಮಾಡಬೇಕೆಂಬ ಅಭಿಪ್ರಾಯವಿದ್ದಲ್ಲಿ; ಅಥವಾ

(ಬಿ) ವಿಚಾರಣೆಯಿಂದ ಯಾವುದೇ ವ್ಯಕ್ತಿಯ ಖ್ಯಾತಿಗೆ ಪ್ರತಿಕೂಲ ಪ್ರಭಾವ ಬೀರಬಹುದೆಂಬ ಅಭಿಪ್ರಾಯವಿದ್ದಲ್ಲಿ; ಅವರನ್ನು ಆಲಿಸಲು ಹಾಗೂ ಅವರ ಪರವಾಗಿ ಸಾಕ್ಷಿಗಳನ್ನು ಹಾಜರುಪಡಿಸಲು ನ್ಯಾಯವಾದ ಒಂದು ಅವಕಾಶವನ್ನು ನೀಡತಕ್ಕದ್ದು.

#### ಅಧ್ಯಾಯ IV

ಹಣಕಾಸು, ಲೆಕ್ಕಪತ್ರಗಳು ಮತ್ತು ಲೆಕ್ಕ ಪರಿಶೋಧನೆ

15. ಸರಕಾರದಿಂದಿರುವ ಗ್ರ್ಯಾಂಟುಗಳು.—(1) ಸರಕಾರವು, ರಾಜ್ಯ ವಿಧಾನಸಭೆಯಲ್ಲಿ ಈ ಸಲುವಾಗಿ ಕಾನೂನಿನ ಮೂಲಕ ಯುಕ್ತ ಧನವಿನಿಯೋಗ ಮಂಜೂರುಮಾಡಿದ ನಂತರ, ಈ ಅಧ್ಯಾದೇಶದ ಉದ್ದೇಶಗಳಿಗೆ ವಿನಿಯೋಗಿಸುವುದಕ್ಕಾಗಿ, ಯುಕ್ತವೆಂದು ಭಾವಿಸುವಂತಹ ಮೊತ್ತವನ್ನು ಗ್ರ್ಯಾಂಟ್ ಆಗಿ ಆಯೋಗಕ್ಕೆ ನೀಡತಕ್ಕದ್ದು.

(2) ಆಯೋಗವು, ಈ ಅಧ್ಯಾದೇಶದ ಕೆಳಗಿನ ಕರ್ತವ್ಯಗಳನ್ನು ನಿರ್ವಹಿಸಲು ಅದು ಯುಕ್ತವೆಂದು ಭಾವಿಸುವಂತಹ ಮೊತ್ತಗಳನ್ನು ಗ್ರ್ಯಾಂಟಿನಿಂದ ಖರ್ಚುಮಾಡಬಹುದಾಗಿದೆ ಮತ್ತು ಅಂತಹ ಮೊತ್ತಗಳನ್ನು (1)ನೇ ಉಪ-ವಿಭಾಗದಲ್ಲಿ ಉಲ್ಲೇಖಿಸಲಾದ ಗ್ರ್ಯಾಂಟಿನಿಂದ ಸಂದಾಯ ಮಾಡಬೇಕಾದ ವೆಚ್ಚವೆಂಬುದಾಗಿ ಪರಿಗಣಿಸತಕ್ಕದ್ದು.

16. ಲೆಕ್ಕ ಪತ್ರಗಳು ಮತ್ತು ಲೆಕ್ಕ ಪರಿಶೋಧನೆ.—(1) ಆಯೋಗವು ಸರಿಯಾದ ಲೆಕ್ಕ ಪತ್ರಗಳನ್ನು ಮತ್ತು ಇತರ ಸಂಬಂಧಪಟ್ಟ ದಾಖಲೆಗಳನ್ನು ಜೋಪಾನಪಡಿಸತಕ್ಕದ್ದು ಮತ್ತು ನಿಗದಿಪಡಿಸಬಹುದಾದಂತಹ ನಮೂನೆಯಲ್ಲಿ ಲೆಕ್ಕ ಪತ್ರಗಳ ಒಂದು ವಾರ್ಷಿಕ ವರದಿಯನ್ನು ತಯಾರಿಸತಕ್ಕದ್ದು.

(2) ಆಯೋಗದ ಲೆಕ್ಕಪತ್ರಗಳನ್ನು ಈ ಬಗ್ಗೆ ಕಂಪ್ಯೂಟ್ರೋಲರ್ ಆಫ್ ಆಡಿಟರ್ ಜನರಲ್ ನಿಯೋಗಿಸಿದ ಲೆಕ್ಕಪರಿಶೋಧಕರು ವರ್ಷಂಪ್ರತಿ ಲೆಕ್ಕಪರಿಶೋಧನೆ ಮಾಡತಕ್ಕದ್ದು.

(3) ಲೆಕ್ಕ ಪರಿಶೋಧನೆಯ ಉದ್ದೇಶಕ್ಕಾಗಿ ಆಯೋಗದ ಎಲ್ಲಾ ಲೆಕ್ಕಪತ್ರಗಳನ್ನು ಮತ್ತು ಇತರ ದಾಖಲೆಗಳನ್ನು ಲೆಕ್ಕಪರಿಶೋಧಕರಿಗೆ ಲಭ್ಯಗೊಳಿಸತಕ್ಕದ್ದು.

17. ವಾರ್ಷಿಕ ವರದಿ.—ಆಯೋಗವು, ಅದರ ಹಿಂದಿನ ವರ್ಷದ ಚಟುವಟಿಕೆಗಳ ಪೂರ್ಣ ಮಾಹಿತಿಯನ್ನು ನೀಡುವ ವಾರ್ಷಿಕ ವರದಿಯನ್ನು ಪ್ರತಿಯೊಂದು ಆರ್ಥಿಕ ವರ್ಷದಲ್ಲೂ ನಿಗದಿಪಡಿಸಬಹುದಾದಂತಹ ನಮೂನೆಯಲ್ಲಿ ಮತ್ತು ಸಮಯದಲ್ಲಿ ತಯಾರಿಸತಕ್ಕದ್ದು ಮತ್ತು ಅದರ ಒಂದು ಪ್ರತಿಯನ್ನು ಸರ್ಕಾರಕ್ಕೆ ನೇರವಾಗಿ ಕಳುಹಿಸಿಕೊಡತಕ್ಕದ್ದು.

18. ಲೆಕ್ಕಪರಿಶೋಧನೆಯ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸತಕ್ಕದ್ದೆಂದು.— ಸರ್ಕಾರವು, ಲೆಕ್ಕ ಪರಿಶೋಧನೆಯ ವರದಿಗಳು ಲಭಿಸಿದ ನಂತರ, ಅದಷ್ಟು ಬೇಗನೆ, ಅದನ್ನು ವಿಧಾನಸಭೆಯ ಸಮಕ್ಷದಲ್ಲಿ ಮಂಡಿಸತಕ್ಕದ್ದು.

## ಅಧ್ಯಾಯ V

### ವಿವಿಧೋದ್ದೇಶಗಳು

19. ಆಯೋಗದ ಚೀಫ್‌ಪರ್ಸನ್, ಸದಸ್ಯರು ಮತ್ತು ನೌಕರರು ಸಾರ್ವಜನಿಕ ಸೇವಕರಾಗಿರುವರೆಂದು.—ಆಯೋಗದ ಚೀಫ್‌ಪರ್ಸನ್, ಸದಸ್ಯರು ಮತ್ತು ನೌಕರರು 1860ರ ಭಾರತ ದಂಡ ಸಂಹಿತೆ (1860ರ 45ನೇ ಕೇಂದ್ರ ಅಧಿನಿಯಮ)ಯ 21ನೇ ವಿಭಾಗದ ಅರ್ಥವ್ಯಾಪ್ತಿಯೊಳಗಿನ ಸಾರ್ವಜನಿಕ ಸೇವಕರೆಂದು ಭಾವಿಸತಕ್ಕದ್ದು.

20. ನಿಯಮಗಳನ್ನು ರಚಿಸುವುದಕ್ಕಿರುವ ಅಧಿಕಾರ.—(1) ಸರ್ಕಾರಕ್ಕೆ, ಗಜೆಟ್ ಅಧಿಸೂಚನೆಯ ಮೂಲಕ, ಈ ಅಧ್ಯಾದೇಶದ ಉದ್ದೇಶಗಳನ್ನು ಕಾರ್ಯಗತಗೊಳಿಸುವುದಕ್ಕಾಗಿ, ಉತ್ತರಾನ್ವಯ ಅಥವಾ ಪೂರ್ವಾನ್ವಯ ಪ್ರಾಬಲ್ಯದಿಂದಿರುವ ನಿಯಮಗಳನ್ನು ರಚಿಸಬಹುದಾಗಿದೆ.

(2) ಅಂತಹ ನಿಯಮಗಳಲ್ಲಿ, ವಿಶಿಷ್ಟವಾಗಿ ಹಿಂದೆ ಹೇಳಿದ ಅಧಿಕಾರಗಳ ಸಾಮಾನ್ಯನ್ವಯಕ್ಕೆ ಪ್ರತಿಕೂಲವಾಗದಂತೆ, ಈ ಕೆಳಗಿನ ಎಲ್ಲಾ ಅಥವಾ ಯಾವುದೇ ವಿಷಯಗಳಿಗಾಗಿ ನಿಬಂಧನೆ ಮಾಡಬಹುದಾಗಿದೆ; ಅದೇನೆಂದರೆ:—

(ಎ) 4ನೇ ವಿಭಾಗದ (5)ನೇ ಉಪ-ವಿಭಾಗ ಪ್ರಕಾರ ಚೀಫ್‌ಪರ್ಸನ್ ಮತ್ತು ಸದಸ್ಯರಿಗೆ ಮತ್ತು 5ನೇ ವಿಭಾಗದ (2)ನೇ ಉಪ-ವಿಭಾಗ ಪ್ರಕಾರ ಅಧಿಕಾರಿಗಳಿಗೆ ಮತ್ತು ಇತರ ನೌಕರರಿಗೆ ನೀಡಬೇಕಾದ ವೇತನ ಮತ್ತು ಭತ್ಯೆ ಮತ್ತು ಅದರ ಸೇವೆಗೆ ಸಂಬಂಧಿಸಿದ ಇತರ ನಿಬಂಧನೆ ಮತ್ತು ಷರತ್ತುಗಳು;

(ಬಿ) 10ನೇ ವಿಭಾಗ ಪ್ರಕಾರ ರಾಜ್ಯ ಸರಕಾರ, ಮುಂದುವರಿದ ವಿಭಾಗ ಪ್ರಮಾಣಪತ್ರವನ್ನು ನೀಡಬೇಕಾದ ರೀತಿ ಮತ್ತು ನಮೂನೆ;

(ಸಿ) 12ನೇ ವಿಭಾಗ (ಎಫ್) ಖಂಡದ ಕೆಳಗಿನ ಬೇರೆ ಯಾವುದೇ ವಿಷಯ;

(ಡಿ) 16ನೇ ವಿಭಾಗದ (1)ನೇ ಉಪ-ವಿಭಾಗ ಪ್ರಕಾರ ತಯಾರಿಸಬೇಕಾದ ವಾರ್ಷಿಕ ಲೆಕ್ಕಪತ್ರಗಳ ವರದಿಯ ನಮೂದನೆ;

(ಇ) 17ನೇ ವಿಭಾಗ ಪ್ರಕಾರ ವಾರ್ಷಿಕ ವರದಿ ತಯಾರಿಸಬೇಕಾದ ನಮೂನೆ ಮತ್ತು ಸಮಯ;

(ಎಫ್) ನಿಗದಿಪಡಿಸಬೇಕಾದ ಅಥವಾ ನಿಗದಿಪಡಿಸಬಹುದಾದಂತಹ ಯಾವುದೇ ಇತರ ವಿಷಯಗಳು.

(3) ಈ ಅಧ್ಯಾದೇಶದ ಕೆಳಗೆ ರಚಿಸಿದ ಪ್ರತಿಯೊಂದು ನಿಯಮವನ್ನು, ಅದನ್ನು ರಚಿಸಿದ ತರುವಾಯ, ಆದಷ್ಟು ಬೇಗನೆ, ವಿಧಾನಸಭೆಯ ಮುಂದೆ, ವಿಧಾನಸಭೆಯ ಅಧಿವೇಶನದಲ್ಲಿರುವಾಗ, ಒಂದು ಅಧಿವೇಶನ ಅಥವಾ ಅನುಕ್ರಮವಾದ ಎರಡು ಅಧಿವೇಶನಗಳಲ್ಲಿ ಒಳಗೊಳ್ಳಬಹುದಾದಂತಹ ಒಟ್ಟು ಹದಿನಾಲ್ಕು ದಿವಸಗಳ ಕಾಲಾವಧಿಗೆ ಮಂಡಿಸತಕ್ಕದ್ದು ಮತ್ತು ಅದನ್ನು ಯಾವ ಅಧಿವೇಶನದಲ್ಲಿ ಮಂಡಿಸಲಾಗುವುದೋ ಆ ಅಧಿವೇಶನ ಅಥವಾ ನಿಕಟಾನಂತರದ ಅಧಿವೇಶನವು ಮುಕ್ತಾಯವಾಗುವುದಕ್ಕಿಂತ ಮೊದಲು, ವಿಧಾನಸಭೆಯ ಆ ನಿಯಮದಲ್ಲಿ ಯಾವುದೇ ಮಾರ್ಪಟನ್ನು ಮಾಡಿದ್ದಲ್ಲಿ ಅಥವಾ ಆ ನಿಯಮವನ್ನು ಮಾಡಬೇಕಾಗಿಲ್ಲವೆಂದು ತಿರ್ಮಾನಿಸಿದ್ದಲ್ಲಿ, ಅನಂತರ ಆ ನಿಯಮಕ್ಕೆ, ಸಂದರ್ಭಾನುಸಾರ, ಅಂತಹ ಮಾರ್ಪಟಾದ ರೂಪದಲ್ಲಿ ಮಾತ್ರ ಪರಿಣಾಮವಿರುವುದು ಅಥವಾ ಯಾವುದೇ ಪರಿಣಾಮವಿರುವುದಿಲ್ಲ; ಹಾಗಿದ್ದರೂ ಅಂತಹ ಯಾವುದೇ ಮಾರ್ಪಟು ಅಥವಾ ರದ್ದತಿಯು ಆ ನಿಯಮದ ಮೇರೆಗೆ ಹಿಂದೆ ಮಾಡಿದ ಯಾವುದೇ ವಿಷಯದ ಸಿಂಧುತ್ವಕ್ಕೆ ಪ್ರತಿಕೂಲವಾಗದ ರೀತಿಯಲ್ಲಿ ಆಗಿರತಕ್ಕದ್ದು.

21. ತೊಂದರೆಗಳನ್ನು ನಿವಾರಿಸುವುದಕ್ಕಿರುವ ಅಧಿಕಾರ.—(1) ಈ ಅಧ್ಯಾದೇಶದ ಉಪಬಂಧಗಳನ್ನು ಜಾರಿಗೊಳಿಸುವಲ್ಲಿ ಯಾವುದೇ ತೊಂದರೆ ಉಂಟಾದಲ್ಲಿ, ಸರಕಾರವು ಗಜೆಟ್ ಆದೇಶ ಮುಖೇನ, ತೊಂದರೆಗಳನ್ನು ನಿವಾರಿಸಲು ಅದಕ್ಕೆ ಅಗತ್ಯವೆಂದು ಅಥವಾ ಯುಕ್ತವೆಂದು ಕಂಡುಬರುವಂತಹ ಈ ಅಧ್ಯಾದೇಶದ ಉಪಬಂಧಗಳಿಗೆ ಅಸಂಗತವಲ್ಲದ ಅಸಂಗತವಲ್ಲದ ಉಪಬಂಧಗಳನ್ನು ಮಾಡಬಹುದು.

ಆದರೆ, ಈ ಅಧ್ಯಾದೇಶದ ಪ್ರಾರಂಭ ದಿನಾಂಕದಿಂದ ಎರಡು ವರ್ಷಗಳ ಕಾಲಾವಧಿಯು ಮುಕ್ತಾಯವಾದ ನಂತರ ಅಂತಹ ಯಾವುದೇ ಆದೇಶವನ್ನು ಜಾರಿಗೊಳಿಸತಕ್ಕದ್ದಲ್ಲ.

(2) ಈ ವಿಭಾಗದ ಕೆಳಗೆ ಜಾರಿಗೊಳಿಸಲಾದ ಪ್ರತಿಯೊಂದು ಆದೇಶವನ್ನು, ಅದನ್ನು ಜಾರಿಗೊಳಿಸಿದ ನಂತರ ಸಾಧ್ಯವಾದಷ್ಟು ಬೇಗನೆ ವಿಧಾನಸಭೆಯಲ್ಲಿ ಮಂಡಿಸತಕ್ಕದ್ದು.

22. ಸಿಂಧುತ್ವ.—2015ರ ಮುಂದುವರಿದ ವಿಭಾಗದವರಿಗೆ ಕೇರಳ ರಾಜ್ಯ ಆಯೋಗ ಅಧ್ಯಾದೇಶ (2015ರ 8) ಇನ್ನು ಮುಂದೆ ಪ್ರಸ್ತುತ ಅಧ್ಯಾದೇಶವೆಂದು ಉಲ್ಲೇಖಿಸಲ್ಪಡುವುದು)ಕ್ಕೆ ಪ್ರಾಬಲ್ಯವಿಲ್ಲದಾಗಿದ್ದರೂ ಸಹ,—

(ಎ) ಪ್ರಸ್ತುತ ಅಧ್ಯಾದೇಶದ ಪ್ರಕಾರ ಮಾಡಿದ ಯಾವುದೇ ಕಾರ್ಯ ಅಥವಾ ಕೈಗೊಂಡ ಯಾವುದೇ ಕ್ರಮವನ್ನು ಈ ಅಧ್ಯಾದೇಶದ ಪ್ರಕಾರ ಮಾಡಿದುದಾಗಿ ಅಥವಾ ಕೈಗೊಂಡುದಾಗಿ ಭಾವಿಸತಕ್ಕದ್ದು;

(ಬಿ) ಪ್ರಸ್ತುತ ಅಧ್ಯಾದೇಶಕ್ಕೆ ಪ್ರಾಬಲ್ಯವಿಲ್ಲದಾದ ನಂತರವೂ ಈ ಅಧ್ಯಾದೇಶವನ್ನು ಗಜೆಟಿನಲ್ಲಿ ಪ್ರಕಟಿಸುವ ದಿನಾಂಕಕ್ಕೆ ಮುಂಚಿತವಾಗಿಯೂ ಪ್ರಸ್ತುತ ಅಧ್ಯಾದೇಶದ ಪ್ರಕಾರ ರೂಪೀಕರಿಸಿದ ಆಯೋಗ ಅಥವಾ ಇತರ ಯಾವುದೇ ಪ್ರಾಧಿಕಾರವು ಮಾಡಿದ ಯಾವುದೇ ಕಾರ್ಯ ಅಥವಾ ಕೈಗೊಂಡ ಯಾವುದೇ ಕ್ರಮವು ಅದನ್ನು ಪ್ರಸ್ತುತ ಅಧ್ಯಾದೇಶದ ಪ್ರಾಬಲ್ಯವು ಮುಕ್ತಾಯವಾಗದೇ ಇರುತ್ತಿದ್ದಲ್ಲಿ ಪ್ರಸ್ತುತ ಅಧ್ಯಾದೇಶ ಪ್ರಕಾರ ಮಾಡಿರುವುದೋ, ಕೈಗೊಂಡಿರುವುದೋ ಎಂಬಂತೆ, ಈ ಅಧ್ಯಾದೇಶದ ನಿಬಂಧನೆಗಳ ಪ್ರಕಾರ ಮಾಡಿರುವುದಾಗಿ ಅಥವಾ ಕೈಗೊಂಡಿರುವುದಾಗಿ ಭಾವಿಸತಕ್ಕದ್ದು.

**ಪಿ. ಸದಾಶಿವಂ,**

ರಾಜ್ಯಪಾಲರು.